

# ಸ್ವತಂತ್ರ ಏಕ್ ಜವಾಬ್ದಾರಿ

ಮ್ಹಜ್ಯಾ ಅಪ್ತಪಿಸಾಯಾಂ ಪಯ್ಲಿಂ ಏಕ್ ಜಾವ್ನಾಸಾ 'ಲವ್ ಬಡ್ಸ್' ಪೊಸ್ಲೆಂ ಘರಾ ಆಯಿಲ್ಲ್ಯಾ ಎಕಾ ಕುಂಪಾದ್ರಿನ್ ಏಕ್ ದೀಸ್ ಏಕ್ ಒಕ್ಟಾಣೆಂ ಘಾಲ್ನ್ ಸೊಡ್ಲೆಂ. "ಹ್ಯಾ ಸುಕ್ಲಾಂಚೆಂ 'ಸ್ವತಂತ್ರ' ನೆಗಾರ್ಲೆಂ ಖಿಂಚೆಂ ರಾಜಾಂವ್ ಕುಂಪಾದ್ರೆ?"

ಹಾಂವೆಂ ಸುಮಾರ್ಕಿಂ ರಕ್ಲಾಣಾತ್ರಿಕ್ ವಿವರಣಾಂ ದಿಲಿಂ. ತ್ಯಾ ಮಧೆಂ ಮ್ಹಜೆಂ ಪೊಕ್ರಿ ಫಿಲ್ಯಾದ್ ಸುಕ್ಲಾಂಚ್ಯಾ ಗುಡಾಚೆಂ ದಾರ್ ಉಗ್ತೆಂ ಕರುನ್ ಹಾಸೊಂಕ್ ಲಾಗ್ತೆಂ ಗುಡಾ ಭಿತರ್ಲಿಂ ಭಾಯ್ರ್ ಉಬ್ಲೆಂಲಿಂ ದೋನ್ ಸುಕ್ಲೆಂ ಕ್ಲಣಾಭಿತರ್ ಭೊಂವ್ತಿಲ್ಯಾ ಕಾಪ್ಯಾಚ್ಯಾಂ ಖೊಂಚಿಂಕ್ ಬಲಿ ಜಾವ್ನ್ ಆಪ್ಲೆಂ ಸ್ವತಂತ್ರ ಶಾಶ್ವತ್ ಜಾವ್ನ್ ಪ್ರಾಣಾ ಸಂಗಿಂ ಹೊಗ್ವಾವ್ನ್ ನಿರ್ಜಿವ್ ಜಾಲ್ಲಿಂ.

ಸುಟ್ಕಾ ರಾಜ್ಜಿತ್ಯೆ ಥಾವ್ನ್, ಸಮಾಜಿಕ್ ಬಂದಡೆಥಾವ್ನ್, ಕೌಟುಂಬಿಕ್ ಖಿರಾಂದಾಯೆ ಥಾವ್ನ್, ಧಾರ್ಮಿಕ್ ನೆಮಾಂ ಥಾವ್ನ್, ಮಾನಸಿಕ್ ಒತ್ತಡಾಂ ಥಾವ್ನ್, ಕೊಣೆಯಿ ಆಶೆಂವ್ಚೆಂ ಚೂಕ್ ನ್ಹಯ್, ವೆಕ್ತಿಚ್ಯಾ ಮೂಳ್ ಹಕ್ಯಾಂ ಪಯ್ಲಿಂ ಸ್ವತಂತ್ರಯಿ ಏಕ್ ಆನಿ ಬೋವ್ ಪ್ರಮುಖ್.

'ವೆಕ್ತಿ' ಮ್ಹಣ್ತಾನಾ ಜೆರಾಲ್ ರಿತಿನ್ "ಅಟ್ರಾ ವರಾಂ ವಯ್ಲೆಂ" ತಾಕಾ ಮಾತ್ ಪ್ರಬುದ್ಧಪಣ್ ಆಸಾ, ತಾಣೆಂ ಮಾತ್ ಸ್ವತಂತ್ರ ಆಸಾಚೆ. ತ್ಯಾ ಪಾಯ್ಲಿ ಸ್ತ್ರೀಯಾಂನಿ 'ಅರ್ಥ್' ಮಾತ್ ಸ್ವತಂತ್ರ ಅನ್ವವ್ ಕರಿಚೆ. ತ್ಯಾ ಭಾಯ್ರ್ ಜರ್ ಸ್ತ್ರೀಯಾಂಚೆ ವರ್ತನ್ ಆಸಾ, ಸಮಾಜಿಕ್ ದೃಷ್ಟೆನ್ ತ್ಯೊ ಸುಸ್ಕಾರ್ ನಾತ್ಲೊಚ್, ಚಾಲು, ಅಸಲೆಂ ಸಾಮಾನ್ಯ ಚಿಂತಪ್ ಭಾರತೀಯ್ ಲೊಕಾಚ್ಯಾ ಮನಾಂತ್ ಗೂಂಡ್ ರೊಂಬೊಯ್ಲಾಂ.

ದೆಶಾಕ್ ಸ್ವತಂತ್ರ ಲಾಭೊನ್ ಸ ದಕ್ಲೆ ಪಾಶಾರ್ ಜಾಲ್ಯಾರ್‌ಯಿ ಅಟ್ರಾ ವರಾಂ ಭಿತರ್ಲ್ಯಾ ಭುರ್ಗ್ಯಾಂಚ್ಯಾ

ಸ್ವತಂತ್ರ ವಿಶಿಂ ಚಿಂತಲೆಂ ಬೋವ್ ಉಣೆಂ, ತಾಂಕಾಂ ದಿಲ್ಲೆ ಅವ್ಯಾಸ್ ಬೋವ್ ಉಣೆಂ, ತಾಂಕಾಂ ದಿಂವ್ಚಿಂ ಹಕ್ಯಾಂ ಕಿತ್ಯಾಕ್‌ಗಿ ಮ್ಹಳ್ಳೆಂ ಸವಾಲ್. ತಿಂಯಿ ಆಪ್ಲೆ ಬರಿಂಸ್ ಜೀವ್ ಆಸೊನ್ ಹ್ಯಾ ಭುಮಿಚಿಂ ವಾಜ್ಪಿ ಹಕ್ಯಾದಾರ್. ತಾಣಿಂ ಜಿಯೆಂವ್ಚೆಂ, ತಾಂಕಾಂ ಸುರಕ್ಷಿತ್ ವಾಡೊಂಕ್ ಅವ್ಯಾಸ್ ದಿಂವ್ಚೆಂ ತಾಣಿಂ ತಾಂಚೊಸ್ ನಿರ್ಧಾರ್ ಘೆವ್ನ್ ಆನಿ ಅಭಿವೃದ್ಧಿಂತ್ ಭಾಗ್ ಘೆಂವ್ನ್ ಸಕ್ಲೆಂ ಸರ್ವ್ ಗರ್ಜೆಚ್ಯಾ ನಿರ್ಧಾರಾನಿಂ ಭಾಗ್ ಘೆಂವ್ಚೆಂ ಬೋವ್ ಗರ್ಜೆಚೆಂ ಹಕ್ಯಾ ಹ್ಯಾ ಸರ್ವ್ ಭುರ್ಗ್ಯಾಂಕ್ ಕಾಯ್ಲೊ ದಿತಾ. ಪುಣ್ ತೆಂ ಭೊಗ್ತೆಂ, ತೆಂ ಅನ್ವವ್ ಕರ್ಚೆಂ ತ್ಯಾ ವಿಶಿಂ ಶಿಕ್ಲೆಂ ಆನಿ ಗಳ್ಳುಚೆಂ ಸ್ವತಂತ್ರ ಮಾತ್ ಭುರ್ಗ್ಯಾಂಕ್ ಎದೊಳ್ ಫಾವೊ ಜಾಂವ್ಕ್ ನಾ ತೆಂ ಆಮ್ಚ್ಯಾ ಸಮಾಜಿಚೆಂ ದುಬ್ಲೆಂಪಣ್.



**ಅಂಕಾಚೆಂ ಲೇಖನ್**  
**ಜಿಯೊ ಆಗ್ರಾರ್**

**ಆಮ್ಚ್ಯಾ ಭುರ್ಗ್ಯಾಂಕ್ ಕಶೆಂ ಸ್ವತಂತ್ರ ಕರ್ಚೆತ್?:**  
ಆಮ್ಚ್ಯಾ ಭುರ್ಗ್ಯಾಂಕ್ ವಾಗಾಯ್ತಾನಾ ಹರ್ ಎಕ್ಲ್ಯಾ ವ್ಹಡಿಲಾಂ ಥೆಂ ಆಸ್ಲೆ ಗುಪ್ತ ಧ್ಯೇಯ್ ಪುಡರಾಂತ್ ಹ್ಯಾ ಭುರ್ಗ್ಯಾನ್ ಸಮಾಜಿತ್ "ಉಂಚ್ಲೆಂ" ವೆಕ್ತಿತ್ವ್ ಅಪ್ಣಾಯ್ಲೆ, ಗ್ರೇಸ್ತ್ ಜಾಯ್ಲೆ, ನಾಂವಾಡ್ಲಿಕ್ ಜಾಯ್ಲೆ ಆನಿ ಮಾರ್ಯಾದ್ಪಾಂತ್ ಜಾಯ್ಲೆ ಮ್ಹಣ್.  
ಮಿಸಾಂವ್, ಚಿಂತಪ್ ಆನಿ ಧ್ಯೇಯ್ ಬರೊಸ್ಪ್. ಪುಣ್ ತೊ ವ್ಹಯ್ ಕರುಂಕ್ ಆಮ್ಚ್ಯಾ ಭುರ್ಗ್ಯಾಂಕ್ ವಾಗಾಂವ್ಚಿ ರೀತ್ ಆಮಿ ವಿಮರ್ಶತ್ಯಾಕ್ ರಿತಿನ್ ವ್ಹರಾಯ್ಲಾಂ? ಬಹುಷ್ಯಾ ನಾ.  
ಜಶೆಂ ದೀಸ್ ವೆತಾಂ ತಶೆಂ ಪುಡಾರ್ ಯೆತಾಲೊ ಮ್ಹಳ್ಳೆಂ ಕಲ್ಪನ್ ಥೊಡ್ಯಾಚೆಂ ಜಾಲ್ಯಾರ್ ಹರ್

## ವಿಸ್ತರಣೆ

ಕೊಣಾಯ್ಲಿ  
ಕಾಳ್ಜಾ ಥಾವ್ನ್ ಆಶೆಂವ್ಚೆಂ  
ಪಾಡ್ ನ್ಹಯ್,  
ಕೊಣಾಯ್ಲಿ ಕಾಳ್ಜಾಂತ್  
ಜಾಗೊ ದಿಂವ್ಚೊ  
ಪಾಡ್ ನ್ಹಯ್,  
ಸಮಾಜಿನ್ ಪಳೆಂವ್ಚೆ  
ನದ್ರೆನ್ ಗುನ್ಯಾಂವ್  
ಜಾತಾ,  
ತರ್ ಕಿತೆಂ ಜಾಲೆಂ?  
ಸಮಾಜಿತ್  
ಜಿಯೆಂವ್ಚೆಂಯಿ  
ಮನ್ಯಾಂನಿ ನಂಯ್‌ಗಿ?

## ಸೆವಕ್ ಮೆಜೆಜ್ ಸರ್ವಿಣ್

## ಹಾಸೊನ್ ಜಿಂಪಿ

ಜಾಕುನ್ ವಿಮಾನ್  
ಚಲಯ್ತೆಲ್ಯಾಚೆಂ  
ಹಡ್ ಫೋನ್  
ಮೊಡ್ಲೆಂ.  
ಪಾಲೆಟ್: ಕಿತೆಂ ಕರ್ತೆ  
ಆಸಾಯ್ ತುಂ?  
ಜಾಕು: ತುಂ ಪದಾಂ  
ಮಾಗಿರ್ ಆಯ್ಕ್,  
ವಿಮಾನ್ ಪಯ್ಲೆಂ  
ಸಮಾ  
ಏರ್‌ಪೊರ್ಟಾಂತ್  
ದೆಂವಯ್. ಪೋರ್  
ಬಜೆಂತ್ ತಾಣೆಂ  
ಗುಂಡಿಯೆಕ್ ಫಾಲ್ಲೆಂ  
ಪುರೊ.

## ಸೆವಕ್ ಹಾಸೊ

**ವಿಟ್ಲ ಆನಿ ಮಂಗ್ಳುರ್**  
**Ph.: (04998) 203129, 268535**  
**Mobile: 9343345409, 9448517186**  
**9845584867**

**ಟೆಲ್ಲನ್**  
**ಕೆಟರರ್ಸ್**

**ಮ್ಹಾಲಕ್: ಮಾರ್ಶಲ್ ಟೆಲ್ಲನ್**  
ವಾಜ್ಜಿ ದರಿಂ ರುಜಿಕ್ ಜೆವಣ್ ಲಾಬಂವ್ಚೊ  
ಆನಿ ವೊವ್ಚ್ಯಾಂಕ್ ಸಂತೊಸಾಂವ್ಚೊ  
ಅವ್ಲೊ ಧ್ಯೇಯ್

**ವಿಸ್ಮಯಿನ್**

**ಈಷ್ಟಾನ್**

**ಇಷ್ಟಾಕಡೆನ್:**

“ಹಾಂವ್ ತುಕಾ ಮೊಸ್ ಕರಿನ್ ತರ್ ತುಂ ಕಿತೆಂ ಕರ್ತಾಯ್?”

**ಈಷ್ಟಾಚಿ ಜವಾಬ್:**

‘ಪಾತ್ಯೆಂವ್ಚೊ ಮ್ಹಜೊ ನಿರ್ಧಾರ್ ಪೂಣ್ ಮ್ಹಜೊ ನಿರ್ಧಾರ್ ಸಮಾ ಮ್ಹಣ್ ರುಜು ಕರ್ಚೆಂ ತುಜೆರ್ ಹೊಂದುನ್ ಆಸಾ.’”

**ಸೆವಕ್ ಮೆಸೆಜ್ ಸರ್ವಿಸ್**

**ಹಾಸೊನ್ ಜಿಯೆ**

**ಸಂದರ್ಶಕ್:**

ಕಂಗ್ರಾಟ್ಸ್ ತುಂ ಕಾಮಾಕ್ ವಿಂಚುನ್ ಆಯ್ಲೊಯ್, ತುಜ್ಯಾ ಪಯ್ಲಾ ವರ್ಸಾಚೊ ಸಾಂಬಾಳ್ ಸಾಟ್ ಹಜಾರ್. ದುಸ್ರ್ಯಾ ವರ್ಸಾಚೊ ಸಾಂಬಾಳ್ ಏಕ್ ಲಾಕ್.

**ಸದಾರ್:**

ದೇವ್ ಬರೆಂ ಕರುಂ ಸರ್, ಹಾಂವ್ ದುಸ್ರ್ಯಾ ವರ್ಸಾಚೆ ಕಾಮಾಕ್ ಚೋಯ್ಚೆ ಜಾತಾಂ.

**ಸೆವಕ್ ಹಾಸೊ**

**ಸೆವಕ್**

ಆಗೋಸ್ಟ್ 2010

ಫೊಡ್ಯಾಂನಿ ನಿರ್ಧಿಷ್ಟ್ ರಿತಿನ್ ಭುರ್ಗ್ಯಾಂಕ್ ಶಿಸ್ಟೆನ್ ವಾಗೊಂವ್ಚೆ ದೋಗ್ ಪ್ರವರ್ಗ್ ಸಮಾಜೆಂತ್ ದಿಸ್ತಾತ್.

**1. ಸತ್ರಿನಾಕಾ:**

ಆಮ್ಚ್ಯಾ ಭುರ್ಗ್ಯಾಂಕ್ ಆಮಿ ಗರ್ಜೆ ವರ್ತೆಂ ಸಾತೆಂ ಧ'ರ್ರಾಂವ್. (Overprotective). ಭುರ್ಗ್ಯಾಂಕ್ ಶಿಕಪ್, ಜತನ್ ಕರ್ತಾನಾ ತಾಂಕಾಂ ಕ್ರಮೇಣ್ ತಾಂಚ್ಯಾ ಪಾಂಯಾರ್ ರಾವೊಂಕ್ ಅವ್ಯಾಸ್ ದಿಂವ್ಚೊ ಗರ್ಜೆಚೊ. ತಾಂಚಿಂ ಕಾಮಾಂ ಕರುಂಕ್ ಪ್ರೇರಣ್, ಲ್ಹಾನ್ ಲ್ಹಾನ್ ವಸ್ತು ಬಜಾರಾಂತ್ಲೊ ಹಾಡುಂಕ್ ತರ್ಭೆತಿ, ಸಮಾಜೆಂತ್ ಭರೊಂಕ್ ಅವ್ಯಾಸ್, ಧಾಕ್ಟಾ ಧಾಕ್ಟಾ ಕಾರ್ಯಾನಿ, ಸಂಭ್ರಮಾನಿ, ಸ್ಪರ್ಧ್ಯಾಂನಿ ಸ್ವತಂತ್ರ್ ರಿತಿನ್ ಭಾಗ್ ಘೆಂವ್ಕ್ ಭುರ್ಗ್ಯಾಂಕ್ ಸೊಡಾ. ಪ್ರೈಮರಿಂತ್ ಆಸ್ತಾನಾ ವ್ಹಡಿಲಾಪರಿಂ, ಹೈಸ್ಕೂಲಾಂತ್ ಆಸ್ತಾನಾ 50% ವ್ಹಡಿಲಾಂ 50% ಈಷ್ಟಾಂ ಪರಿಂ ಆನಿ ಪಿಯುಸಿ ಉಪ್ರಾಂತ್ ಫಕತ್ ಬರ್ಯಾ ಈಷ್ಟಾ ಪರಿಂ ರಾವೊನ್ 10% ವ್ಹಡಿಲಾಂಚೆಂ ಮಾರ್ಗದರ್ಶನ್ ದಿಂವ್ಚೆಂ ಭುರ್ಗ್ಯಾಚ್ಯಾ ವಾಡಾವಳೆರ್ ವರ್ತೊ ಸಕಾರತ್ ಪ್ರಭಾವ್ ಘಾಲ್ತಾ.

**2. ತೊಂಡಾಕ್ ಲಾಯ್ಕಾಕಾ:**

(Spoon feeding) ಭುರ್ಗ್ಯಾಂಚಿ ಹೆರ್ ಗರ್ಜೆ ವ್ಹಡಿಲಾಂ ಆಪ್ಲೊ ಕರ್ಣ್ ಘೆತಾತ್. ಖರೆಂಚ್ ದುಬ್ಳಿ ಆನಿ ಮಧ್ಯಮ್ ವರ್ಗಚಿಂ ಆತಾಂಯಿ ಆಪ್ಲ್ಯಾ ಭುರ್ಗ್ಯಾಂಕ್ ತಾತಾಂಚಿ ಮುಸ್ತಯ್ಕಿ ಧುಂವ್ಕ್, ಆಯ್ಲಾನಾ ಘಸುಂಕ್, ಝಡ್ಕ್ ಸಾಫ್- ಸಪಾಯಿ ಕರುಂಕ್, ಆಪ್ಲ್ಯಾ ಬೂಕಾಂಕ್ ತಾಣೆಂಚ್ ಕವಚ್ ಘಾಲುಂಕ್ ಅಸಲಿಂ ಲ್ಹಾನ್ ಲ್ಹಾನ್ ಕಾಮಾಂ ಜರ್ ಭುರ್ಗ್ಯಾಂಕ್ ದೀನಾಶೆಂ ತಾಂಕಾಂ ಸಗ್ಳೆಂ ತಯಾರ್ ಕರುನ್ ತೊಂಡಾಕ್ ಲಾಯ್ಲಾರ್ ಘಾಲ್ತಾ ತಿಂ ಭುರ್ಗಿಂ ಸಮಾಜೆಂತ್ ಕಿತೆಂ ಆಶೆತಾತ್? ಕಾಮೆಲ್ಯಾಂಚೆರ್ ಕಸಲೊ ಮೋಗ್ ತಾಂಕಾಂ ಉಬ್ಜಾತ್. ಅಸಲಿಂ ಕಾಮಾಂ ಕರ್ಚೆಂ ಕರ್ತವ್ಯ್ ತಾಂಚೆಂ - ಹಾಂಚೆಂ ಮ್ಹಣ್ತಾತ್, ಹೊಟೆಲಾನಿಂ ಚೆವ್ತಾತ್ ಸೊಡ್ಕ್ ಆಪ್ಣಾಕ್ ಅಸ್ತಿತ್ವ್ ಆಸಾ ಮ್ಹಳ್ಳೆಂಯಿ ವಿಸಾರ್ತಾತ್ ನ್ಹಯ್ಗೆ?

**3. ಧೈರ್ಯಾಚ್:**

ಆಯ್ಚಿ ಸಮಾಜ್ ಜಿಯೆಂವ್ಕ್ ಸೂಕ್ತ್ ಆನಿ ಸಲೀಸ್ ನ್ಹಯ್. ಬರ್ಯಾ ಪ್ರಾಸ್ ಖೊಟೆಂ ಚಡ್. ದಾಕ್ಟಾ ದಾಕ್ಟಾ ಸಮಸ್ಯಾಂಕ್ 'ಜೀವ್ತಾತ್'

'ಪೊಳಾಪೊಳಾ' ಆನಿ ಅಂತರ್ಮುಖಿ ಜಾಂವ್ಚೆ ಸರ್ವೇ ಸಾಮಾನ್ಯ್ ಜಾಲಾಂ. ಭುರ್ಗ್ಯಾಂ ಥಂಯ್ ಧೈರ್ಯಾಚ್. ತಾಂಚೆಂ ಭವಿಷ್ಯ್ ಫಕತ್ 'ರಾಂಕ್' 'ಡಿಸ್ಟಿಂಕ್ಷನ್' ಆನಿ 'ಜೊಟ್ ಸ್ಟಾಡಿಂಗ್' ಗ್ರೇಡಾ ಥಾವ್ನ್ ರುತಾ ಜಾಯ್ನಾ. ಆಪ್ಣಾ ಥಂಯ್ ಸ್ವ-ಸಕತ್, ಸ್ವನಿರ್ಧಾರ್ ಘೆಂವ್ಚೆಂ, ಸ್ವಪಾಯಾರ್ ರಾಂವ್ಚೆಂ ಆನಿ ತೇಗ್ ಚೊವ್ಣಾಂಕ್ ಮುಖಾಮುಖಿ ರಾಂವ್ಚೆಂ ಧೈರ್ ನಾ ತರ್ ತೊ ಡಿಗ್ಲೊ ನಿಷ್ಪಯೋಜಕ್. ಧೈರ್ ಭರುಂಕ್ ಗರ್ಜೆಚ್ಯಾ ವ್ಯವಹಾರಿಕ್ ಜ್ಞಾನಾಕ್ ಅವ್ಯಾಸ್ ಕರ್ಣ್ ದಿಂವ್ಚೆಂ, ಲ್ಹಾನ್ ಲ್ಹಾನ್ ಜವಾಬ್ದಾರಿ ದಿಂವ್ಚೆಂ, ಭುರ್ಗ್ಯಾಂನಿ ಯೋಜನಾಂ ಕರ್ತಾನಾ ತೆಂ ತಿದ್ದುನ್ ತಾಂಕಾಂ ಧೈರ್ಯ್ ಭರ್ಚೆಂ ಕಾಮ್ ವ್ಹಡಿಲಾಂಚೆಂ ಜಾಯ್ನಾಯ್.

**4. ವಿಂಚವ್ಣ್ ಕರುಂಕ್ ಸೊಡ್:**

ಲ್ಹಾನ್ ಪ್ರಾಯೆರ್ ಥಾವ್ನ್ ತಾತಾಂಚಿ ಪಸಂದಾಯ್, ತಾತಾಂಚಿ ಜವಾಬ್ದಾರಿ, ತಾತಾಂಚೆಂ ತಾಲೆಂತ್ ವ್ಹಡಿಲಾಂ ಖಂಡಿತ್ ಸಮ್ಜೆಜಾತ್. ಪುಣ್ ಕಿತೆಂ ಕರಿಜೆ, ಕಿತೆಂ ನಜೊ ಮ್ಹಳ್ಳೊ ಒತ್ತಡ್ ಭುರ್ಗ್ಯಾಂಚೆರ್ ಥಾಪ್ತಾತ್ ಜಾಲ್ಲ್ಯಾನ್ ಭುರ್ಗ್ಯಾಂಕ್ 23-30 ಭರ್ಯಾಂಚೆಂ ಜೊಕ್ತಿ ವಿಂಚವ್ಣ್ ಕರ್ಚ್ಯಾಂತ್ ಆಮ್ಚಿ ಭುರ್ಗಿಂ ಸಲ್ವತಾತ್. ತ್ಯಾ ನದ್ರೆನ್ ಆತಾಂಚ್ಯಾ ಭುರ್ಗ್ಯಾಂಚೊ ವಿಂಚವ್ಣ್, ಸಯ್ಕೊ, ವಾವ್ರ್, ವಯ್ಬಾಟ್ ಸಗ್ಳೆಂ ಅನೂತ್ತಿರ್ಣ್ ಜಾತಾ, ಸಮಸ್ಯೆ ಚಡ್ತಾತ್.

ಜಾಂವ್ ಶಿಕ್ವಾಚಿ ವಿಂಚವ್ಣ್, ಫುಡಾರ್, ವ್ಯಾಪ್ತ್ ತಾಂತ್ಲಿ ವಿಂಚವ್ಣ್ ಕರ್ಚಿ ಶಾಫಿ ಹರ್ ಭುರ್ಗ್ಯಾಂಕ್ ತ್ಯಾ ತ್ಯಾ ಪ್ರಾಯೆರ್ ಆಸ್ತಾ ವ್ಹಡಿಲಾಂನಿ ತಾಂಕಾಂ ಗರ್ಜೆಚೊ ಮಾರ್ಗದರ್ಶನ್ ದಿಲ್ಲೆಂ ತರ್ ಪಾವ್ತಾ, ಆನಿ ಭುರ್ಗ್ಯಾಂಚಿ ವಿಂಚವ್ಣ್ ಚಡ್ತಾವ್ ಜಾವ್ನ್ ಸಾರ್ಕಿ ಆಸ್ತಾ.

**5. ಭುರ್ಗ್ಯಾಂಕ್ ಭದ್ರ್ ವಿಶ್ವಾಸ್ ರುತಾ ಕರುಂಕ್ ಶಿಕಯ್: (Feel secure)**

ಜಶೆಂ ಆತ್ಮವಿಶ್ವಾಸ್ ವೆಕ್ತೆಚೆಂ ಅಂತರೀಕ್ ಧೈರ್ ಚಡಾಯ್ತಾಗಿ ತಶೆಂಚ್ ಹ್ಯಾ ಸಮಾಜೆಂತ್, ಪರಿಸರಾಂತ್ ಆಪುಣ್ ಭದ್ರ್ ಆಸಾಂ, ಮ್ಹಾಕಾ ಗೌರವ್ ಆಸಾ, ಮ್ಹಾಕಾ ಸ್ಥಾನ ಆಸಾ, ಮ್ಹಾಕಾ ಹಾಂಗಾ ಜಿಯೆಂವ್ಕ್ ಘಾವೊತಿ ವೆದಿ ಆಸಾ ತಸಲೊ ಭದ್ರ್

ವಿಶ್ವಾಸ್ ರುತಾ ಕರ್ಚಿ ಕಲಾ ತ್ಯಾ ಖಾತಿರ್ ಗರ್ಜೆಚಿಂ ಮೌಲ್ಯಾಂ, ತ್ಯಾ ಪ್ರಕಾರ್ ದೇವ್ ಭಿರಾಂತ್ ಆನಿ ಹೆರಾಂಕ್ ಗೌರವ್ ದೀಂವ್ಕ್ ಭುರ್ಗ್ಯಾಂಕ್ ಶಿಕಯ್‌ಲೆಂ ಥಂಯ್ ಭುರ್ಗ್ಯಾಂಕ್ ಸಮಾಜ್ ಉಗ್ತಾನ್ ಸ್ವೀಕಾರ್ಲಿತಾ.

**6. ವ್ಹಡಿಲಾಂಚಿ ಸೊಡ್‌ದೊಡ್:**

ಆಮಿ ವ್ಹಡಿಲಾಂ, ಸಗ್ಲೆಂ ಜಾಣಾಂವ್. ಭುರ್ಗಿಂ ಆಮಿ ಸಾಂಗ್‌ಲ್ಲೆಂ ಆಯ್ಕಾಚೆ ಮ್ಹಳ್ಳೆ ಕಾಳ್ ದಾವ್ಣಾ. ವೆಳಾಕಾಳಾ ತೆಕಿದ್ ವ್ಹಡಿಲಾಂಚೊ ಪಾತ್ರ್ ಬದ್ಲಿ ಕರುನ್ ಥೊಡೆ ಪಾವ್ಲಿಂ ಈಷ್ಟ್, ಥೊಡೆ ಪಾವ್ಲಿಂ ವ್ಹಡಿಲಾಂ, ಸಂಯ್ಕಿಂ, ಆತ್ಮೀಯ್, ಅಶೆಂ ಭುರ್ಗ್ಯಾಂಕ್ ತುಂ ಬೋವ್ ಪ್ರಮುಖ್ ಮೊಗಾಳ್ ವೆಕ್ತಿ ಮ್ಹಣ್ ದಾಕಯ್. ತ್ಯಾ ಖಾತಿರ್ ವ್ಹಡಿಲಾಂಚ್ಯಾ ನಡ್ತಾಂತ್ ಸಬಾರ್ ಸೊಡ್‌ದೊಡ್, ಭೊಗ್ಗಾಣೆಂ, ಉಣೆಂ ಟೆನ್ಯನ್ ಚಡ್ ಎಟೆನ್ಯನ್ ದೀಜಯ್. ನಾ ತರ್ ಭುರ್ಗಿಂ ತುಮ್ಕಾಂ ತುಮ್ಚೆ ಇತ್ಲ್ಯಾಕ್ ಸೊಡ್ ಅಪಾಟ್ಲಿ ವಾಟ್ ಧರ್ನ್ ವೆಚೆಂ ಸಾಮಾನ್ಯ್.

**7. ಭುರ್ಗ್ಯಾಂಕ್ ವೆಳಾರ್ ಜವಾಬ್ದಾರಿ ದಿಂವ್ಚಿ:**

ಆಮ್ಚ್ಯಾ ಚಡಾವತ್ ಕುಟ್ಮಾಂನಿ ಫುಟ್, ನಾಸಮಾಧಾನ್, ಅಸ್ಥಿರತಾ ಉಬ್ಲೊಂಕ್ ಏಕ್ ಕಾರಣ್ ವೆಳಾರ್ ಭುರ್ಗ್ಯಾಂಕ್ ತಾತಾಂಚಿಂ ಜವಾಬ್ದಾರಿ ದಿನಾಸ್ತಾಂ ರಾಂವ್ಚೆಂ. ನಿರ್ಧಾರ್ ಘೆಂವ್ಕ್, ಕುಟ್ಮಾಚಿ ಜವಾಬ್ದಾರಿ ಘೆಂವ್ಕ್ ಯೋಗ್ಯ್ ತರಿ ವ್ಹಡಿಲಾಂ ಆಪ್ಲ್ಯಾ ನಿಮಾಣ್ಯಾ ದಿಸಾ ಪರ್ಯಾಂತ್ ಸಗ್ಲೊ ಅಧಿಕಾರ್ ಆಪ್ಣಾಲಾಗಿ ದವರ್ನ್ ಕುಟ್ಮಾಂನಿ ಫುಟ್ ಆಯಿಲ್ಲ್ಯಾ ಉಪ್ರಾಂತ್ ಚುರ್ಚುರ್ದೆ ದುರಂತ್. ಭುರ್ಗಿಂ ಲ್ಹಾನ್ ಆಸ್ತಾನಾಂಚಿ ಲ್ಹಾನ್ ಲ್ಹಾನ್ ಜವಾಬ್ದಾರಿ, ಕ್ರಮೇಣ್ ತಾಂಚಿ ಶ್ಯಾಧಿ ಪ್ರಕಾರ್ ವೆಳಾರ್ ಜವಾಬ್ದಾರಿ ದೀಂವ್ಕ್ ವ್ಹಡಿಲಾಂಕ್ ಕಾಯ್ದೊ ಭಾಂದ್ತಾ.

**8. ಭುರ್ಗ್ಯಾಂಕ್ ಪಾಟ್ ಥಾಪುಡ್:**

ಭುರ್ಗ್ಯಾಂಚೆಂ ಸಾಧನ್, ಭುರ್ಗ್ಯಾಂಚೆಂ ಸ್ವಜನಾತ್ಮ್ ನಡ್ತೆಂ, ತಾಂಚೆ ಖೆಳ್ ತಾಂಚಿಂ ಲ್ಹಾನ್ ಲ್ಹಾನ್ ಕಾಮಾಂ ಜರ್ ವೆಳಾರ್ ವ್ಹಡಿಲಾಂನಿ ವೆಳಕ್

ಘೆವ್ನ್, ತಾಂಕಾಂ, ಪಾಟ್ ಥಾಪುಡ್, ಶಹಬಾಶ್ ದೀವ್ನ್, ನವ್ಯಾ ಸಾಧನಾಕ್ ವೆದಿ ಕರ್ನ್ ದಿಲ್ಯಾರ್ ಭುರ್ಗ್ಯಾಂಚೆಂ ಸ್ವತಂತ್ರ್, ದುರುಪಯೋಗ್ ಜಾಯ್. ಬಗಾರ್ ತಾಂಚೆ ಭಿತರ್ಲೊ ಆತ್ಮ್ ವಿಶ್ವಾಸ್ ವಾಡ್ತಾ.

**9. ಅವಿಶಯ್ ಶಿಸ್ತ್ ನಾಕಾ:**

ತಾಂಕಾಂ ತಾತಾಂಚೆ ಪ್ರಾಯೆರ್ ಕಿತೆಂ ಕರುಂಕ್ ಜಾಯ್ ತೆಂ ತ್ಯಾಪ್ತೆನ್ ಕರುಂಕ್, ಭುರ್ಗ್ಯಾಪಣಾರ್ ಪೊಕ್ರಿಪಣ್, ಉಡ್ಡಣಾಂ, ನಿಯಂತ್ರಣ್ ಕರುಂಕ್ ವೆವೆಗ್ಲಿ ಶಿಕ್ಷಾ, ದಮ್ಪಿ, ಮಾರ್ ಮ್ಹಳ್ಳ್ಯಾ ನಿಬಾನ್ ಚಡ್ಡಿಕೆ ಶಿಸ್ತ್ ಕುಟ್ಮಾಂನಿ ಹಾಡ್ಲಿ ತರ್ ಫಕತ್ ಏಕಾ ಯೋಗ್ಯ್ ಅವ್ಯಾಸಾ ಖಾತಿರ್ ತಿಂ ಭುರ್ಗಿಂ ರಾಕ್ತಾತ್, ಹೆಂ ಶಿಸ್ತ್ ಜಿಣ್ಯೆಂತ್ಲೆಂ ಸ್ವತಂತ್ರ್ ಜಾಂವ್ಚೆಂ ಕೆದ್ನಾಂ ಮ್ಹಣ್ ಅವ್ಯಾಸ್ ಮೆಳ್‌ಲೊಚ್ ತಿಂ ತಿಶಿನ್ ಪಯ್ಸ್ ಪಾವ್ತಾತ್.

**10. ತುಜ್ಯಾ ಭುರ್ಗ್ಯಾಂಕ್ ಪಾತ್ಯೆ:**

ಆಜ್‌ಕಾಲಾ ಆಮ್ಚ್ಯಾ ಭುರ್ಗ್ಯಾಂಚೆರ್ ಆಮ್ಕಾಂ ಅಪಧೆರ್, ಆಮ್ಚ್ಯಾ ಭುರ್ಗ್ಯಾಂಥಂಯ್ ದುಬಾವ್. ತಾಂಚೆ ಗೂಣ್, ಸಕ್ತಿ ಆಮ್ಕಾಂ ಸಮ್ಜೊಂಕ್ ನಾಕಾತ್. ಹರ್ ಭುರ್ಗಿಂ ವೈವಿಧ್ಯಮಯ್, ವೆವೆಗ್ಲೊ ರೂಚಿ, ವೆವೆಗ್ಲೊ ಅವ್ಯಾಸ್, ಭುರ್ಗ್ಯಾಂಚೆರ್ ಅಖಿಂಡ್ ಪಾತ್ಯೆಣಿ ದವರ್ನ್ ತಾಂಕಾಂ ಸಕಾರಾತ್ಮಕ್ ಚಿಂತ್ನಾಕ್ ವೆದಿ, ತಾಂಚೆ ಸಮಸ್ಯೆ ತಾಣೆಂಚ್ ಪರಿಹಾರ್ ಹಾಡ್ಲೆಪರಿಂ ವಾಟ್ ದಾಕಂವ್ಚಿ, ತಾಂಕಾಂ ನಿರ್ಧಾರ್ ಘೆಂವ್ಚಿ ಸಕತ್ ಆಸಾ ಮ್ಹಣ್ ಸಮ್ಜೊನ್ ಅವ್ಯಾಸ್ ದಿಂವ್ಚೊ, ಜಿಣ್ಯೆಂತ್, ಸ್ವತಂತ್ರ್ ಮ್ಹಳ್ಳಾರ್ ವೆಗ್ಲಿ ಜವಾಬ್ದಾರಿ ಮ್ಹಳ್ಳಾರಿ ವೆಗ್ಲಿ ಮ್ಹಳ್ಳೆಂ ಸಮ್ಜೊಂವ್ಚೆಂ ಆನಿ ಸಗ್ಲ್ಯಾ ಪ್ರಾಸ್ ದೇವ್-ಮೌಲ್ಯಂ ಭುರ್ಗ್ಯಾಂ ಥಂಯ್ ವಾಡೊಂಕ್ ವಾತಾವರಣ್ ದಿಲ್ಯಾರ್ ತೆಂ ಭುರ್ಗಿಂ ವಾಡ್ತಾ. ತಾಚೆರ್ ವ್ಹಡಿಲಾಂಚಿ ಪಾತ್ಯೆಣಿ ತಾಂಕಾಂ ಆಧಾರ್ ದಿಂವ್ಚೊ ಆಮ್ಚೊ ಕಾಯ್ದೊ, ಬಂದಡ್ ಆನಿ ಖೆಂಡಾಪ್ ನ್ಹಯ್.

ನಿಮಾಣೆಂ ಆಮ್ಚೆಂ ಆಯ್ಚೆಂ ಜಾಪ್‌ವಾರಿಕ್ ಶಿಕಪ್ ಫಕತ್ ಡಿಗ್ಲೊ ದಿತಾ ಖಾಂವ್ಕ್ ಭಾಕ್ಲೊ ನ್ಹಯ್.

**ಎಸ್‌ಮೆನ್ಸ್**  
 ತುಜೆಂ ರುಪ್ಣೆಂ  
 ಮ್ಹಜ್ಯಾ ಕಾಳ್ಜಾಂತ್  
 ಆಸಾ,  
 ತುಜೊ ಉಡಾಸ್  
 ಮ್ಹಜ್ಯಾ ದೊಳ್ಯಾಂನಿ  
 ಆಸಾ ತುಜೊ  
 ಉಡಾಸ್ ಕಸೊ  
 ವಿಸ್ತುಂ?  
 ತೊ ಉಡಾಸ್  
 ಮ್ಹಜ್ಯಾ  
 ಉಸ್ತಾಸಾಂತ್  
 ಆಸಾ...  
 ಜಾಗ್ರುತ್ ರಾವ್  
 ಇಷ್ಟ್.

ಸೆವಕ್ ಮೆಸೆಜ್ ಸರ್ವಿಸ್

**ಹಾಸೊನ್ ಜಿಂಪಿ**

**ಜಾಕು:**  
 ಉದ್ಯಾಂತ್  
 ಉಪೆಂವ್ಕ್ ಗೊತ್ತು  
 ನಾತ್‌ಲ್ಲಿ ಮಾಸ್ಕಿ  
 ಖಿಂಯ್ಚಿ?  
**ವಿಸು:**  
 ಮ್ಹಾಕಾ  
 ಗೊತ್ತುನಾರೆ.  
**ಜಾಕು:**  
 ಸುಕಿ ಮಾಸ್ಕಿ!

ಸೆವಕ್ ಹಾಸೊ

**ರುಜಿಕ್ ಜೆವ್ಣಾಕ್ ಏಕ್ ಫಾಮಾದ್ ನಾಂವ್**  
**PRINCE CATERERS**  
 Quality Veg. & Non Veg. Food for all Occasions



Near St. Joseph the Worker Church  
 Neermarga, Mangalore - 575 012  
 Ph.: 2274293, Cell: 9845304393  
 Prop: Philip D'Souza

**ವಿಗ್ನೇಶ್**

ಹಾಸ್ಯಾಂತ್  
ದೂಖ್  
ಪಾರ್ಕಿತಲೊ,  
ಮೋಷಾಂತ್  
ಉಲೊವ್ಲೆಂ  
ಪಾರ್ಕಿತಲೊ,  
ರಾಗಾಂತ್  
ಮೋಗ್  
ಪಾರ್ಕಿತಲೊ,  
ತೊ  
ಜಾವ್ನಾಸಾ  
ಖರೊ  
ಈಪ್ನ್.

**ಸೆವಕ್ ಮೆಸೆಜ್ ಸರ್ವಿಸ್**

**ಹಾಸೊನ್ ಜಿಯೆ**

**ದಾದ್ಲೊ :**  
ತುಕಾ ಕಾಪ್ಲಾಂ  
ದೀವ್ನ್ ದೀವ್ನ್  
ಮ್ಹಾಕಾ ಪುರೊ  
ಜಾವ್ನ್ ಗೆಲೆಂ  
ಹಾಂವ್ ಆತಾಂ  
ಸುಸೈಡ್ ಕರುಂಕ್  
ವೆತಾಂ.  
**ಬಾಯ್ಲ್ :**  
ವಚ್, ಪೂಣ್  
ಮ್ಹಾಕಾ ಏಕ್  
ಧವೆಂ ಕಾಪಡ್  
ಪಯ್ಲೆಂ ದಿ.

**ಸೆವಕ್ ಹಾಸೊ**

**ಸಿವಕ್**


ಆಗೋಸ್ಟ್ 2010

ಜಿಣೆ ಕೌಶಲ್ಯಾಂ, ಸಾಮಾನ್ಯ್ ಜ್ಞಾನ್ ಆಮ್ಚ್ಯಾ ಭುರ್ಗ್ಯಾಂಕ್ ದಿಂವ್ಕ್ ವ್ಹಡಿಲಾಂಕ್ ವೇಳೆನಾ. ಪದ್ವೆ ಶಿಕಪ್ ಜೊಡ್ಲೆಲ್ಲ್ಯಾ ಭುರ್ಗ್ಯಾಂಕ್ಯಾಂಚಿ ಬ್ಯಾಂಕ್ ವಯ್ಜಾಟ್ ಏಕ್ ಜಾಗ್ಯಾಚೆಂ ಹಂತಾರ್ (RTC), ಪೋಸ್ಟ್ ಅಫೀಸಾಂತ್ಲಿಂ ಕಾಮಾಂ, ಗರ್ಜೆಚ್ಯೊ ಘರಾ ಭಿತರ್ ಲಭ್ಯ್ ವಸ್ತು ಇಸ್ರೀ, ಲೈಟ್, ಸ್ವಿಚ್, ಟ್ಯಾಪ್, ಹ್ಯಾಂಡಲಾಂ ಆಮ್ಚ್ಯಾ ಭುರ್ಗ್ಯಾಂಕ್ ಶಿಕಯ್ನಾಂವ್. ಹ್ಯೊ ಜಾವ್ನಾಸಾತ್ ಜವಾಬ್ದಾರ್ಯೊ. ಜೆದ್ನಾ ಜವಾಬ್ದಾರ್ಯೊ ಬರ್ಯಾ ಮಾಫಾನ್ ಧಳ್ ಮಾರ್ತಾತ್ ಸ್ವತಂತ್ರ್ ತ್ಯಾ ಉಪ್ರಾಂತ್ ಥಂಯ್ ಥಿರ್ ಜಾತಾ. ನಾ ತರ್ ಸ್ವತಂತ್ರ್ ದುರುಪಯೋಗ್ ಜಾಂವ್ಚೆಂ ಖಂಡಿತ್.

ಭುರ್ಗಿಂ ಸ್ವತಂತ್ರ್ಪಣಾನ್ ಆಪಾಪ್ಲಿ ಸೊಭಾಯ್ ಘೆವ್ನ್ ಉಬೊಂಕ್ ಆಯ್ತಿಂ ಜಾಲಿಂ, ಪಿಂಚ್ಯಾ ಧಾವ್ನ್ ಉಬುಲ್ಲ್ಯಾ 'ಲವ್ ಬಡ್ಸ್' ಪರಿ ಸಮಾಜೆಕ್ ಬೊಂಚಿನಿಂ, ಕಾವ್ಯಾಂಚ್ಯಾ ತೊಂಡಾಕ್ ಬಲಿ ಜಾಲ್ಲ್ಯಾಪರಿಂ ಆಪ್ಲೆಂಪಣ್ ಹೊಗ್ಡಾಂವ್ಚ್ಯಾ ಪ್ರಾಸ್, ಸಮಾಜೆಂತ್ ತೆಂ ಸ್ವತಂತ್ರ್ ಗಳ್ಸುಂಕ್ ಗರ್ಜೆಚ್ಯೊ ಜವಾಬ್ದಾರ್ಯೊ, ಕೌಶಲತಾ, ಆಪ್ಣಾಂವ್ಕ್ ಪಯ್ಜ್ಯಾನ್ ಪಯ್ಲೆಂ ಉಲೊ.

|S|

- **ತುಜೆಂ ಆನಿ ಜೆಜು ಮದೆಂ ಸಂಬಾಪಣ್**
- ತುಂ: ತೆಂ ಸಾಧ್ಯ್ ನಾ
- ಜೆಜು: ಕಿತೆಯಿ ಅಸಾಧ್ಯ್ ನ್ಹಯ್.
- ತುಂ: ಹಾಂವ್ ಭೋವ್ ಥಕೊನ್ ಗೆಲಾಂ.
- ಜೆಜು: ಹಾಂವ್ ತುಕಾ ವಿಶೆವ್ ದಿತಾಂ.
- ತುಂ: ಕೋಣೆ ಮ್ಹಜೊ ಮೋಗ್ ಕರಿನಾ.
- ಜೆಜು: ಹಾಂವ್ ತುಜೊ ಮೋಗ್ ಕರ್ತಾ.
- ತುಂ: ಆನಿ ಮ್ಹಜೆಂ ವರ್ವಿ ಜಾಯ್ನಾ.
- ಜೆಜು: ಮ್ಹಜಿ ಕುರ್ಪಾ ತುಕಾ ಪುರೊ
- ತುಂ: ಮ್ಹಾಕಾ ಖಿಯಾ ಥಾವ್ನ್ಯಾಂಯಿ
- ಮಾರ್ಗದರ್ಶ್ ಮೆಳಾನಾ
- ಜೆಜು: ಹಾಂವ್ ತುಜ್ಯಾ ಮೆಟಾಂಕ್ ವಾಟ್
- ದಾಕಯ್ತಾಂ
- ತುಂ: ಮ್ಹಾಕಾ ಭೈಂ ಭಿರಾಂತ್ ದಿಸ್ತಾ
- ಜೆಜು: ಹಾಂವೆಂ ತುಕಾ ಭಿಯೆಂವ್ಚೊ ಆತ್ಮೊ
- ದೀಂವ್ಕ್ ನಾ.
- ತುಂ: ಮ್ಹಾಕಾ ಎಕ್ಸರ್ಪಣ್ ಭೊಗ್ತಾ.
- ಜೆಜು: ಹಾಂವ್ ಕೆದಿಂಕ್ಚ್ ತುಕಾ
- ಸಾಂಡ್ಲೊನಾ ತುಕಾ ಸರ್ವ್ ಬರೆಂ ಮಾಗ್ತಾಂ



ಬೈಬಲ್ ಕಾರ್ನಾನ್ - 2

"ತುಮಿ ಮ್ಹಜಿ ಥಂಯ್ ರಾವ್ತಾತ್ ಜಾಲ್ಯಾರ್ ಆನಿ ಮ್ಹಜಿಂ ಉತ್ರಾಂ ತುಮ್ಚೆ ಥಂಯ್ ರಾವ್ತಾತ್ ಜಾಲ್ಯಾರ್, ತುಮ್ಚಾ ಜಾಯ್ ಜಾಲ್ಲೆಂ ಕಿತೆಯಿ ತುಮಿ ಮಾಗ್ಯೆತ್, ತುಮ್ಚಾಂ ತೆಂ ಮೆಳ್ತಲೆಂ" ಜುವಾಂವ್ 15:7.